



ಜ್ವಾಲಾಮುಖಿ ಮತ್ತು ಸುನಾಮಿ ಅಲೆ
'ಜ್ವಾಲಾಮುಖಿ ಮತ್ತು ಸುನಾಮಿಯ ಅಲೆ' (ಟಿ.ಎಸ್. ಶ್ರವಣ ಕುಮಾರಿ, ಆ.18) ಕಥೆ ಕುತೂಹಲಭರಿತವಾಗಿದೆ. ಅಂತ್ಯದವರೆಗೂ ಓದಿಸಿಕೊಂಡು ಹೋಗುತ್ತದೆ. ಆದರೆ, ಹಾವಾಡಿಗನ ಬುಟ್ಟಿಯಿಂದ ಹಾವು ಕಡೆಗೂ ಹೊರಬರಲೇ ಇಲ್ಲ. ಅವರಿಬ್ಬರ ಮಧ್ಯೆ ನಡೆದದ್ದಾದರೂ ಏನು ಎಂಬುದನ್ನು ತಿಳಿಸಬೇಕಿತ್ತು.

—ಎಂ.ಆರ್. ರಾಮಚಂದ್ರ, ಬೆಂಗಳೂರು

'ವಿಶ್ವ' ಬಾಲೆಯರು

'ವಿಕಿಪೀಡಿಯಾ ಹುಡುಗಿ' (ಪದ್ಮನಾಭ ಭಟ್, ಆ.18) ಓದಿದೆ. ವಾಸ್ತವವಾಗಿ ಇಂದಿನವರು 'ಎನ್‌ಸೈಕ್ಲೊಪೀಡಿಯಾ ಹುಡುಗಿಯರು. ಸ್ಥಳೀಯವಲ್ಲದ ದಾಖಲೆಯ 'ವಿಶ್ವ'(ಕೋಶ) ಬಾಲೆಯರು!

—ಸಿಪಿಕೆ, ಮೈಸೂರು

ಕೇಶ ಶಿಲ್ಪಿಗಳ ಗುಂಗಿನಲ್ಲಿ

'ಕೇಶ ಶಿಲ್ಪಿಗಳ ಗುಂಗಿನಲ್ಲಿ' (ಕೆ.ಪಿ. ಮಂಜುನಾಥ್, ಆ. 18) ಲೇಖನ ನಗೆ ತರಿಸಿತು. ಈಗಿನ ಕಾಲೇಜು ಹುಡುಗರು, ಕೇಶವಿನ್ಯಾಸದಲ್ಲಿ ಕ್ಷೌರಿಕರು ಸ್ವಲ್ಪ ಹೆಚ್ಚು ಕಡಿಮೆ ಮಾಡಿದರೂ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಆಡುತ್ತಾರೆ! ಏನೇ ಆಗಲಿ, ನಮ್ಮಂತಹ ಯುವಕರ ಪಾಲಿಗಂತೂ ಕ್ಷೌರಿಕರು ಕೇಶಶಿಲ್ಪಿಗಳೇ ಸರಿ!

—ಎನ್. ಜಿ. ಅಭಿಷೇಕ್, ಬೆಂಗಳೂರು

ಹಾಸ್ಯಲೇಖನ ಸೊಗಸಾಗಿ ಮೂಡಿಬಂದಿದೆ. ನಮ್ಮ ಸಂಸ್ಕೃತಿಯಲ್ಲಿ ಕೇಶ ಮಂಡನ ಒಂದು ದೊಡ್ಡ ಸಂಭ್ರಮದ ಕಾರ್ಯಕ್ರಮ ಎಂದರೆ ಅತಿಶಯೋಕ್ತಿಯಲ್ಲ. ಬಾಲ್ಯದ ನೆನಪುಗಳು ಉಮ್ಮಳಿಸಿ ಬಂತು.

—ಪ್ರದೀಪ್ ಕೆ.ಎಂ., ಬೆಂಗಳೂರು



ಅಮೃತ ಮಥನ

'ಅಮೃತ ಮಥನ' (ನಟರಾಜ್ ಹುಳಿಯಾರ್, ಆ. 18) ಭಾರತ ಸ್ವಾತಂತ್ರ್ಯ ಚಳವಳಿಯನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿಯೂ ಅರ್ಥಮಾಡಿಕೊಳ್ಳುವ ಪ್ರಯತ್ನ. ದೇಶಭಕ್ತಿಯ ಜೊತೆ ಜೊತೆಗೆ



ಇಂದಿನ ಬದುಕಿಗೆ ಆತ್ಮಂತ ಅಗತ್ಯವಾಗಿರುವ ಸಹಬಾಳೆಯ ತತ್ವವೂ ಇದ್ದಿದ್ದನ್ನು ಲೇಖಕರು ಸರಿಯಾಗಿಯೇ ಗುರ್ತಿಸಿದ್ದಾರೆ. ದೇಶವೆಂದರೆ ಕಲ್ಲು ಮಣ್ಣುಗಳಲ್ಲ, ಗುಡಿ ಗೋಪುರಗಳಲ್ಲ, ಕಟ್ಟಡಗಳಲ್ಲ; ಮನುಷ್ಯರು ಎಂಬ ಮಾತನ್ನು ಈ ಲೇಖನ ಮನವರಿಕೆ ಮಾಡಿಕೊಡುತ್ತದೆ.

—ಗಿರಧರ ಬಾಳೆ, ಮೈಸೂರು

ಮುಖಪುಟ ಲೇಖನ ಓದಲು ಚೆನ್ನಾಗಿದೆ. ಆದರೆ ಅಲ್ಲಿ ವ್ಯಕ್ತಗೊಂಡ ಕೆಲವು ಅಭಿಪ್ರಾಯಗಳನ್ನು ಒಪ್ಪಿಕೊಳ್ಳಲು ಕಷ್ಟ. ಸ್ವಾತಂತ್ರ್ಯ ಚಳವಳಿಯಿದ್ದಕ್ಕೂ ಕಂಡ ಜಾತ್ಯತೀತ ಧೋರಣೆ ಸಹಜವಾಗಿ ವಿಕಸನಗೊಂಡಿದೆ ಹೊರಗಿನ ಹೇರಿಕೆಯಾಗಿತ್ತೇ ವಿನಾ ಅಂತರ್ಜಲದಂತೆ ಇರಲಿಲ್ಲ. ಆ ಭಾವ ಚಳವಳಿಯೊಂದಿಗೆ ಹಾಸುಹೊಕ್ಕಾಗಿ ಇದ್ದಿದ್ದರೆ ದೇಶ ಇಬ್ಭಾಗವಾಗುವ ಪ್ರಮೇಯವೇ ಇರುತ್ತಿರಲಿಲ್ಲ. ಚಳವಳಿಯ ಸಮಯದಲ್ಲಿ ಕಲಿತ, ಕಲಿಸಿದ ವೈಚಾರಿಕ ಪಾಠಗಳನ್ನು

ಆ ನಂತರದಲ್ಲಿ ಮುಂಚೂಣಿಯ ನಾಯಕರು ಸರಿಯಾಗಿ ಮುಂದುವರಿಸಿದ್ದರೆ ಇಂದಿನ ಸಾಮಾಜಿಕ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಗಾಂಧಿಯುಗದ ಸಹನೆಯ ಪಾಠ ಆಯುಗಕ್ಕೆ ಮುಕ್ತಾಯಗೊಂಡಿದ್ದು ಅಧಿಕಾರ ಬಲ ವಿಜೃಂಭಿಸುತ್ತಿರುವುದನ್ನು ನಾವೆಂದು ಕಾಣುತ್ತಿದ್ದೇವೆ.

—ರೋಹಿಣಿ ಆರ್., ಬೆಂಗಳೂರು

ಬಾವುಟದ ಹಿಂದಿನ ಭಾವಲೋಕ

'ಬಾವುಟದ ಹಿಂದಿನ ಭಾವಲೋಕ' (ಗುರು ಪಿ.ಎಸ್., ಆ. 18) ಲೇಖನ ತುಂಬಾ ಚೆನ್ನಾಗಿತ್ತು. ನಮ್ಮ ಸಮುದಾಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಇದನ್ನು ಅಳವಡಿಸಿಕೊಂಡೆವು. ಎಲ್ಲರಿಗೂ ಈ ಮಾಹಿತಿಯನ್ನು ತಿಳಿಸಿದೆವು. ಚಾರ್ಟ್‌ನಲ್ಲಿ ವಿಧ ವಿಧವಾದ ಬಾವುಟಗಳನ್ನು ಬರೆದು ತೋರಿಸಲಾಯಿತು. ನೂರಕ್ಕೆ 99ರಷ್ಟು ಜನರಿಗೆ ಇದರ ಅರಿವಿಲ್ಲ. ಎಲ್ಲರಿಗೂ ಈ ಸಂಗತಿ ತಿಳಿದು ಬಹಳ ಆನಂದವಾಯಿತು. ಹೊಸತೊಂದು ವಿಷಯ ಕಲಿತ ಅನುಭವ, ಸಂತೋಷ ನಮ್ಮದಾಯಿತು.

—ಪಲ್ಲವಿ ಶ್ರೀನಿವಾಸ

ನಮಾಮಿ ನಾಮಿಕ್

'ನಮಾಮಿ ನಾಮಿಕ್' (ಪ್ರವೀಣ್ ಹೆಗಡೆ ಬಣ್ಣಿ, ಆ. 25) ಪ್ರವಾಸ ಕಥನ ಸುಂದರವಾಗಿದೆ. ಕಣ್ಣು ಮುಂದೆಯೇ ಇದೆ ಅನ್ನುವಷ್ಟು ಸಹಜವಾಗಿದೆ ಆ ಬರವಣಿಗೆ.

—ಧರ್ಮೇಂದ್ರ ಎಚ್.ಆರ್.

ಕೊಡೆಯ ಬಿಡೆ

'ಕೊಡೆಯ ಬಿಡೆ' (ಲತಾ ಹೆಗಡೆ, ಆ. 25) ನೆಪದಲ್ಲಿ ಲೇಖಕಿ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಸುಂದರ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ.

—ರೇಖಾ ಚೈತನ್ಯ, ಬೆಂಗಳೂರು

ಗಣೇಶನ ಹಬ್ಬಕ್ಕೆ ಗೌರಿ ಹೂವು

'ಗಣೇಶನ ಹಬ್ಬಕ್ಕೆ ಗೌರಿ ಹೂವು' (ರಾಜಶೇಖರ ಡೊಂಬರ, ಆ. 25) ಲೇಖನ ಅಂದದ ಚಿತ್ರಸಹಿತ ವಿವರಣಾತ್ಮಕವಾಗಿ ಮಾಡಿಬಂದಿದೆ. ಆದರೆ 'ಲಿಲ್ಲಿಯೇಸಿ' ಕುಟುಂಬಕ್ಕೆ ಸೇರಿರುವ ಇದು

ಆರ್ಕಿಡ್ ವಂಶಕ್ಕೆ ಸೇರಿದೆ ಎಂಬ ವಿಷಯ ನುಸುಳಿದೆ. ಹಿಂದೆ ಇದು 'ಲಿಲ್ಲಿಯೇಸಿ' ಕುಟುಂಬಕ್ಕೆ (ಈರುಳ್ಳಿ, ಬೆಳ್ಳುಳ್ಳಿ) ಸೇರಿತ್ತು. ಈಗ 'ಕೊಲ್ಡ್ ಕೇಸಿ' ಕುಟುಂಬ ಎಂದು ವಿಂಗಡಿಸಲಾಗಿದೆ. 'ಆರ್ಕಿಡೇಸಿ' ಕುಟುಂಬದ ಗುಣ ಲಕ್ಷಣಗಳು ತೀರ ವಿಭಿನ್ನ (ಸೀತೆ ಹೂವು). ಹೂವಿನ ರಚನೆ ವಿಶಿಷ್ಟ ಸ್ವರೂಪದ್ದಾಗಿರುತ್ತದೆ. ಗೌರಿ ಹೂವಿನ ಸಸ್ಯದ ಎಲೆಯ ತುದಿಯೇ ಬಳ್ಳಿ (tendrils)ಯಂತೆ ಮಾರ್ಪಾಡಾಗಿ ಹಬ್ಬುವುದು ಇದರ ವೈಶಿಷ್ಟ್ಯ.

—ಶಶಿಧರ ಎಲೆ, ಬೆಂಗಳೂರು

ಬಾಳೆದಿಂಡಿನ ಬಗೆ ಬಗೆ ವ್ಯಂಜನ

'ಬಾಳೆದಿಂಡಿನ ಬಗೆ ಬಗೆ ವ್ಯಂಜನ' (ಪುಷ್ಪ ಎನ್.ಕೆ. ರಾವ್, ಆ. 25) ಅಡುಗೆ ರೆಸಿಪಿಗಳು ಇಷ್ಟವಾದವು. ದಿಂಡನ್ನು ಬರೆ ಪಲ್ಯ ಮಾಡಲು ಉಪಯೋಗಿಸುತ್ತಿದ್ದ ನಾವು ತವಾ ಫೈ, ರಾಯಿತ್, ಕಾಯಿಹುಳಿ ಮತ್ತು ಚಿಟ್ಟಿ ಮಾಡುವ ಬಗ್ಗೆ ತಿಳಿದುಕೊಂಡೆವು.

—ಕೆ. ಗಣೇಶ ರಾಜ, ಬೆಂಗಳೂರು